



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part -III	ಬೆಂಗಳೂರು,ಬುಧವಾರ, ೧೬, ಸೆಪ್ಟೆಂಬರ್, ೨೦೨೦ (ಭಾದ್ರಪದ, ೨೫, ಶಕವರ್ಷ, ೧೯೪೨) Bengaluru, WEDNESDAY, 16, SEPTEMBER, 2020 (BHADRAPADA, 25, ShakaVarsha, 1942)	ನಂ. ೪೦೪ No. 404
----------------------	--	--------------------

**ರಾಜ್ಯ ಚುನಾವಣಾ ಆಯೋಗ, ಕರ್ನಾಟಕ**

ಕೆ.ಎಸ್.ಸಿ.ಎಂ.ಎಫ್. ಕಟ್ಟಡ (ಹಿಂಭಾಗ), ನಂ.೮, 1ನೇ ಮಹಡಿ, ಕನ್ನಿಂಗ್‌ಹ್ಯಾಂ ರಸ್ತೆ, ಬೆಂಗಳೂರು-52

**ತಿದ್ದುಪಡಿ ಅಧಿಸೂಚನೆ**

**ಸಂಖ್ಯೆ: ರಾಚುಆ/36/ಇಜಿಪಿ/2020, ದಿನಾಂಕ: 16.09.2020**

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 5ರ ಉಪ ಪ್ರಕರಣ (1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತುಮಕೂರು ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ 2011ರ ಜನಗಣತಿಯ ಜನಸಂಖ್ಯೆಯಂತೆ ಸದಸ್ಯರ ಸಂಖ್ಯೆಯನ್ನು ನಿರ್ದಿಷ್ಟಪಡಿಸಿ ಅಧಿಸೂಚನೆ ಸಂಖ್ಯೆ:ರಾಚುಆ/36/ ಇಜಿಪಿ/2020, ದಿನಾಂಕ: 26.06.2020 ರಂದು ಅಧಿಸೂಚಿಸಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.

ತುಮಕೂರು ಜಿಲ್ಲಾಧಿಕಾರಿಗಳ ಪತ್ರ ಸಂಖ್ಯೆ: ಚು(2)ವಿವ/84/2019-20 ದಿನಾಂಕ: 20.06.2020 ರಲ್ಲಿ, ಪ್ರಾದೇಶಿಕ ಆಯುಕ್ತರು, ಬೆಂಗಳೂರು ರವರ ಅಧಿಸೂಚನೆ ಸಂಖ್ಯೆ:ಕೆಪಿಆರ್.ಆರ್‌ಪಿ/43/2014-15 ದಿನಾಂಕ: 23.03.2020 ರಂತೆ ಮಧುಗಿರಿ ತಾಲ್ಲೂಕಿನ ಬ್ರಹ್ಮಸಮುದ್ರ ಗ್ರಾಮ ಪಂಚಾಯಿತಿಯಲ್ಲಿದ್ದ ಗಿರೇಗೌಡನಹಳ್ಳಿ ಮತ್ತು ಗೋಪಾಲಹಳ್ಳಿ(ಬೆ) ಗ್ರಾಮಗಳನ್ನು ಬೇರ್ಪಡಿಸಿ, ಕೋಡ್ಲಾಪುರ ಗ್ರಾಮ ಪಂಚಾಯಿತಿಗೆ ಸೇರ್ಪಡೆ ಮಾಡಿ ಆದೇಶಿಸಿ ಅಧಿಸೂಚಿಸಿರುತ್ತಾರೆ. ಸದರಿ ಅಧಿಸೂಚನೆಯನ್ವಯ ಮಧುಗಿರಿ ತಾಲ್ಲೂಕಿನ ಬ್ರಹ್ಮಸಮುದ್ರ ಮತ್ತು ಕೋಡ್ಲಾಪುರ ಗ್ರಾಮ ಪಂಚಾಯಿತಿಗಳ ಜನಸಂಖ್ಯೆಯಲ್ಲಿ ವ್ಯತ್ಯಾಸವಾಗುವುದರಿಂದ ಸದರಿ ಗ್ರಾಮ ಪಂಚಾಯಿತಿಗಳ ಒಟ್ಟು ಸದಸ್ಯರ ಸಂಖ್ಯೆಯನ್ನು ತಿದ್ದುಪಡಿ ಮಾಡಿಕೊಡುವಂತೆ ಕೋರಿ ಪರಿಷ್ಕೃತ ಜನಸಂಖ್ಯೆ ಅಂಕಿ ಅಂಶಗಳೊಂದಿಗೆ ವರದಿ ಮಾಡಿರುತ್ತಾರೆ. ಅದರಂತೆ ಆಯೋಗವು ದಿನಾಂಕ 26.06.2020 ರಂದು ಹೊರಡಿಸಿರುವ ಅಧಿಸೂಚನೆಗೆ ಈ ಕೆಳಕಂಡಂತೆ ತಿದ್ದುಪಡಿ ಮಾಡಿ ಅಧಿಸೂಚಿಸಿದೆ.

ಕೋಷ್ಟಕ  
ತಾಲ್ಲೂಕು: ಮಧುಗಿರಿ

ದಿನಾಂಕ: 26.06.2020ರ ಅಧಿಸೂಚನೆಯಲ್ಲಿದ್ದಂತೆ			ತಿದ್ದುಪಡಿಯಂತೆ ಒಟ್ಟು ಸದಸ್ಯರ ಸಂಖ್ಯೆ
ಕ್ರಮ ಸಂಖ್ಯೆ	ಗ್ರಾಮ ಪಂಚಾಯತಿ	ಒಟ್ಟು ಸದಸ್ಯರ ಸಂಖ್ಯೆ	
1	2	3	4
11	ಬ್ರಹ್ಮಸಮುದ್ರ	16	13
25	ಕೋಡ್ಲಾಪುರ	13	16

ಆದೇಶಾನುಸಾರ

(ರಾಘವೇಂದ್ರ ಆರ್ ಮಣ್ಣೂರ್)  
ಅಧೀನ ಕಾರ್ಯದರ್ಶಿ  
ರಾಜ್ಯ ಚುನಾವಣಾ ಆಯೋಗ